

ಸಾಕ್ಷಿಯನ್ನು ದಿನಾಂಕ: 21.03.2024 ರಂದು ಕರೆಯಿಸಿ ಪ್ರಮಾಣ ವಚನ ಬೋಧಿಸಲಾಯಿತು.

ಪಾಟೀ ಸವಾಲು: ಶ್ರೀ. ಕುಮಾರ್ ವಕೀಲರಿಂದ:-

ವಾದಿ ನನ್ನ ಸ್ವಂತ ಮಾವ ಎಂದರೆ ಸರಿ. ಪ್ರತಿವಾದಿ ನನ್ನ ಬಳಿ ವಾದಿಯಿಂದ ಸಾಲ ಕೊಡಿಸುವಂತೆ ಕೇಳಿದ್ದು, ನಾನು ಸಾಲ ಕೊಡಿಸಿದ್ದೆನು. ಸುಮಾರು 5 ವರ್ಷಗಳ ಹಿಂದೆ ಪ್ರತಿವಾದಿ ನನ್ನ ಬಳಿ ಸಾಲ ಕೊಡಿಸುವಂತೆ ಕೇಳಿದ್ದರು. ಪ್ರತಿವಾದಿ ರೂ. 3,00,000/- ಸಾಲ ಪಡೆದಿದ್ದರು. ನಂತರ ಅದನ್ನು ತೀರುವಳಿ ಮಾಡುವ ಕಾಲಕ್ಕೆ ಪುನಃ ರೂ. 80,000/- ಸಾಲ ಪಡೆದಿದ್ದರು. ರೂ. 3,00,000/- ಸಾಲದ ಕುರಿತಾಗಿ ಅಸಲು ಮತ್ತು ಬಡ್ಡಿಯನ್ನು ಸಂಪೂರ್ಣವಾಗಿ ಪ್ರತಿವಾದಿ ಸಂದಾಯ ಮಾಡಿದ್ದರು. ತೀರುವಳಿ ಪತ್ರ ಜಾರಿಯಾದ ದಿನದಂದೇ ನಿಪಿ 1 ರ ಆಧಾರ ಪತ್ರ ಜಾರಿಯಾಗಿರುತ್ತದೆ. ತೀರುವಳಿ ಪತ್ರ ಬೆಳಗ್ಗೆ 11.00 ಗಂಟೆ ಸುಮಾರಿಗೆ ನೋಂದಣಿಯಾಗಿತ್ತು. ನಿಪಿ 1 ರ ಆಧಾರ ಪತ್ರ ಮಧ್ಯಾಹ್ನ ಸುಮಾರು 02.00 ಗಂಟೆಗೆ ನೋಂದಣಿಯಾಗಿತ್ತು. ರೂ. 3,00,000/- ಸಾಲ ಮತ್ತು ಬಡ್ಡಿಯನ್ನು ಪಾವತಿಸಿದ ನಂತರದಲ್ಲಿ ಪ್ರತಿವಾದಿಗೆ ಪುನಃ ರೂ. 80,000/- ಸಾಲವನ್ನು ಪಡೆಯುವಂತಹ ಅಗತ್ಯತೆ ಇರಲಿಲ್ಲ ಎಂದರೆ ಸರಿಯಲ್ಲ. ಮನೆಯಲ್ಲಿ ತೊಂದರೆ ಇದ್ದು, ಹಾಗಾಗಿ ರೂ. 80,000/- ಸಾಲ ಬೇಕು ಎಂದು ಕೇಳಿದ್ದರು. ಆಧಾರ ಪತ್ರವನ್ನು ಖುಲಾಸೆ ಮಾಡಬೇಕಾಗಿದ್ದ ಕಾರಣ ಅದೇ ಆಧಾರ ಪತ್ರದಲ್ಲಿ ರೂ. 3,00,000/- ಮತ್ತು ರೂ. 80,000/- ಸಾಲವನ್ನು ಹೊರತುಪಡಿಸಿದ ಬಡ್ಡಿಯನ್ನು ಪಾವತಿಸಿದ ಬಗ್ಗೆ ಹಿಂಬರಹ ಮಾಡಿಲ್ಲ. ಪ್ರತಿವಾದಿ ರೂ. 80,000/- ಸಾಲ ಪಡೆದಿಲ್ಲ ಎಂದರೆ ಸರಿಯಲ್ಲ. ನಿಪಿ 1 ರ ದಾಖಲಾತಿ ದಿನಾಂಕ 05.03.2018 ರಂದು ಮಧ್ಯಾಹ್ನ 02.56 ನಿಮಿಷಕ್ಕೆ ನೋಂದಣಿ ಆಗಿದೆ ಎಂದರೆ ಸರಿ. ಸಾಕ್ಷಿಗೆ ದಿನಾಂಕ 05.03.2018 ರ ಆಧಾರ ತೀರುವಳಿ ಪತ್ರದ ದಾಖಲಾತಿಯನ್ನು ತೋರಿಸಿ, ಅದರಲ್ಲಿನ ಸಹಿಯ ಕುರಿತು ಕೇಳಲಾಗಿ ತನ್ನ ಸಹಿಯನ್ನು ಒಪ್ಪಿಕೊಂಡಿರುತ್ತಾರೆ. ಸಾಕ್ಷಿಗೆ ತೋರಿಸಲಾದ ದಾಖಲಾತಿಯನ್ನು ನಿಡಿ 1 ಎಂದು, ಅದರಲ್ಲಿನ ಸಹಿಯನ್ನು ನಿಡಿ 1 (ಎ) ಎಂದು ಗುರುತಿಸಲಾಯಿತು. ನಿಡಿ1 ರ ದಾಖಲಾತಿ ದಿನಾಂಕ 05.03.2018 ರಂದು ಮಧ್ಯಾಹ್ನ 02.45 ನಿಮಿಷಕ್ಕೆ ನೋಂದಣಿಯಾಗಿದೆ ಎಂದರೆ ಸರಿ. ಪ್ರತಿವಾದಿ ವಾದಿಯಿಂದ ರೂ. 80,000/- ಸಾಲ ಪಡೆದುಕೊಂಡಿಲ್ಲ, ಆದಾಗ್ಯೂ ಪ್ರತಿವಾದಿಯಿಂದ ಅಕ್ರಮ ಲಾಭ ಪಡೆಯುವ ಸಲುವಾಗಿ ನಿಪಿ1 ದಾಖಲಾತಿಯನ್ನು ಸೃಷ್ಟಿಸಿಕೊಂಡಿದ್ದೇನೆ ಎಂದರೆ ಸರಿಯಲ್ಲ. ಪತ್ರವನ್ನು ಬರೆಯುವ ಅರ್ಥ ಗಂಟೆ ಮೊದಲು ಪ್ರತಿವಾದಿಗೆ ರೂ. 80,000/- ನೀಡಿದ್ದರು. ಸದರಿ ಹಣವನ್ನು ಪ್ರತಿವಾದಿಗೆ ವಾದಿಯೇ ನೀಡಿರುತ್ತಾರೆ. ಪ್ರತಿವಾದಿಯು ನೀಡಿದಂತಹ ಮೊತ್ತದಲ್ಲಿಯೇ ರೂ. 80,000/- ಹಣವನ್ನು ಪ್ರತಿವಾದಿಗೆ ಪುನಃ ಸಾಲವಾಗಿ ನೀಡಿದ್ದಾರೆ. ಸದರಿ ಹಣವನ್ನು ನೀಡುವಾಗ ನಾನು, ವಾದಿ ಮತ್ತು ಪ್ರತಿವಾದಿ ಹಾಗೂ ಪ್ರತಿವಾದಿಯ ಕಡೆಯ

ಒಬ್ಬರು ಇದ್ದರು, ಅವರ ಹೆಸರು ಗೊತ್ತಿಲ್ಲ. ಈ ಮೇಲ್ಕಂಡವರನ್ನು ಹೊರತುಪಡಿಸಿ ಇತರೆ ಯಾರು ಇರಲಿಲ್ಲ. ಪ್ರತಿವಾದಿಯು ನೀಡಿದಂತಹ ಹಣದಲ್ಲಿಯೇ ಪುನಃ ಪ್ರತಿವಾದಿಗೆ ರೂ. 80,000/- ಸಾಲವಾಗಿ ನೀಡಿಲ್ಲ ಎಂದರೆ ಸರಿಯಲ್ಲ. ಪ್ರತಿವಾದಿಗೆ ನಿಡಿ 1 ರ ಆಧಾರ ತೀರುವಳಿ ಪತ್ರದ ಸಾಲ ಮತ್ತು ಬಡ್ಡಿಯನ್ನು ಪಾವತಿಸಿದ ನಂತರದಲ್ಲಿ ಪುನಃ ಸಾಲ ಪಡೆಯುವ ಅಗತ್ಯತೆ ಇರಲಿಲ್ಲ ಎಂದರೆ ಸರಿಯಲ್ಲ. ನಾನು ವಾದಿಯ ಸ್ವಂತ ಅಳಿಯನಾಗಿದ್ದು, ಹಾಗಾಗಿ ವಾದಿಗೆ ಸಹಾಯ ಮಾಡಲು ಸುಳ್ಳು ಸಾಕ್ಷ್ಯ ನುಡಿಯುತ್ತಿದ್ದೇನೆ ಎಂದರೆ ಸರಿಯಲ್ಲ.

ಮರು ವಿಚಾರಣೆ: ಇಲ್ಲ

ನನ್ನ ಉತ್ತರೇಖನದ ಮೇರೆಗೆ ತೆರದ ನ್ಯಾಯಾಲಯದಲ್ಲಿ ಬೆರಳಚ್ಚು ಮಾಡಿಸಲಾಯಿತು.

ಓ ಹೇ ಕೇ ಸ ಇದೆ ಎಂ ಒ

ಸಹಿ/-

ಪ್ರಧಾನ ಸಿ.ಜೆ ಮತ್ತು ಪ್ರದನ್ಯಾದಂ,
ನಂಜನಗೂಡು